GOKAK TEXTILES LIMITED

CIN: L17116KA2006PLC038839 gistered office: #1, 2nd Floor, 12ⁿ Cross, Ideal Homes, Near Jayanna Circle, Rajarajeshwari Nagar, Bengaluru 560098; Tel No. 080 29744077/78

Website: www.gokakmills.com; Email: secretarial@gokaktextiles.com EXTRACT OF UNAUDITED CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2019

	CO	NSOLIDATED	(Rs. In Lakhs)
Particulars	Quarter ended	Nine Months ended	Quarter ended
	31.12.2019	31.12.2019	31.12.2018
	(Unaudited)	(Unaudited)	(Unaudited)
Total income from operations	2,128	8,180	3,998
Net Profit / (Loss) for the period (before Tax, Exceptional and / or Extraordinary items)	(1,404)	(3,615)	(1,055)
Net Profit / (Loss) for the period before tax (after Exceptional and / or Extraordinary items)	(1,404)	(3,615)	(1,055)
Net Profit / (Loss) for the period after tax (after Exceptional and / or Extraordinary items)	(1,404)	(3,615)	(1,055)
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(1,404)	(3,615)	(1,055)
Paid up Equity Share Capital	650	650	650
Basic & Diluted			
Earning per equity share (of Rs.10/- each)	(19.96)	(52.47)	(15.12)
Note:			

1) The above is an extract of the detailed format of Consolidated Financial Results for the quarter and Nine months ended December 31, 2019 filed with BSE Limited under Regulation 33 of the Securities and Exchange Board of India (Listing Obligations and Disclosure Requirements) Regulations, 2015. The financial results are in accordance with the Indian Accounting Standards (Ind AS) as prescribed under Section 133 of the Companies Act, 2013.

Turnover, Profit before tax and profit after tax on standalone basis

Particulars	Quarter ended	Nine Months ended	Quarter ended
	31.12.2019	31.12.2019	31.12.2018
	(Unaudited)	(Unaudited)	(Unaudited)
Turnover	2,030	7,755	3,893
Profit Before Tax	(1,207)	(3,434)	(1,054)
Profit After Tax	(1,207)	(2,228)	(1,054)
Profit After Tax	1 . ,	(4,7,4,7	` `

2) The full format of the Standalone and Consolidated Financial Results for the quarter and nine months ended December 31, 2019 are available on the website of BSE Limited at www.bseindia.com and Company's website at www.gokakmills.com

3) The figures for the corresponding periods have been regrouped and rearranged wherever necessary, to make them comparable. For Gokak Textiles Limited

(Ramesh R Patil) Place: Mumbai **CEO & Managing Director** DIN : 07568951 Date: February 14, 2020

MAHESHWARI LOGISTICS LIMITED

CIN: L60232GJ2006PLC049224 Address: MLL House, Shed No. A2-3/2, Opp, UPL, 1st Phase, GIDC, Vapi-396195, Phone No. 0260-2431024, Email: info@mlpl.biz, Website: www.mlpl.biz

Extract of Standalone and Consolidated Un Audited Financial Results

for the Quarter ended 31st December, 2019						
				(An	nount in Lakhs	Except EPS)
			Standalone		Consol	idated
Sr. No.	Particulars	Qua enc		9 (Nine) Month ended	Quarter Ended	9 (Nine) Month ended
		31.12.2019 Un Audited	31.12.2018 Un Audited	31.12.2019 Un Audited	31.12.2019 Un Audited	31.12.2019 Un Audited
1	Total Income from Operations	18,597	29,441	58,412	18,626	58,562
2	Earnings before Interest Depreciation and Tax (EBIDTA)	1,433	1,026	4,236	1,436	4,236
3	Net Profit / (Loss) for the period (before Tax, Exceptional and/or Extraordinary items)	541	624	1,995	544	1,996
4	Net Profit / (Loss) for the period before tax (after Exceptional and / or Extraordinary items)	541	624	1,995	544	1,996
5	Net Profit / (Loss) for the period after tax (after Exceptional and/or Extraordinary items)	311	395	1,500	313	1,500
6	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	310	395	1,499	312	1,499
7	Equity Share Capital (Face Value of Rs.10/- per Share)	1,479.86	1,479.86	1,479.86	1,479.86	1,479.86
8	Earnings per equity share					
	(a) Basic	2.09	2.67	10.13	2.11	10.13
	(b) Diluted	2.09	2.07	10.13	2.11	10.13

The above Audited Financial results have been reviewed by the Audit Committee and approved by the Board of Directors in their respective meeting held on14th February, 2020.

The above is an extract of the detailed format of quarterly Results filed with the Stock Exchanges under Regulation 33 of the SEBI (Listing and ments) Regulations, 2015. The full format of the quarterly Results are available

at www.nseindia.com and the Company's website at www.mlpl.biz. Figures have been regrouped wherever necessary.

On behalf of the Board of Directors of MAHESHWARI LOGISTICS LIMITED

Vinay Maheshwari Chairman & Wholetime Director DIN: 01680099

Place: Vapi Date: 14.02.2020

RAJSHREE SUGARS & CHEMICALS LIMITED
Regd Office: 'The Uffizi', 338/8, Avanashi Road, Peelamedu, Coimbatore - 641 004
Tel (0422) 4226222 Fax (0422) 2577929 CIN: L01542TZ1985PLC001706 E-Mail: rscl@rajshreesugars.com Website: www.rajshreesugars.com

Extract of Unaudited Financial Results for the Quarter and Nine months ended 31st December 2019

				(t iii Editio)
SL	Particulars		s Ended idited)	9 Months Ended (Unaudited)
No		31.12.2019	31.12.2018	31.12.2019
1.	Total Income from operations	2,901.03	10,946.21	21,991.53
2.	Net Profit / (Loss) for the period (before Tax and Exceptional items)	(3,197.48)	(2,531.81)	(6,574.81)
3.	Net Profit / (Loss) for the period (before Tax and after Exceptional items)	(3,197.48)	(2,531.81)	(6,574.81)
4.	Net Profit / (Loss) for the period (after Tax and Exceptional items)	(3,197.48)	(2,531.81)	(6,574.81)
5.	Total Comprehensive Income for the period [Comprising Profit / (Loss) for the period (after tax) and other Comprehensive Income (after tax)]	(3,197.48)	(2,531.81)	(6,574.81)
6.	Paid-up equity share capital (Face value of Rs.10/-pershare)	2,816.77	2,816.77	2,816.77
7.	Reserves (excluding revaluation reserves) as shown in the audited balance sheet of previous year ended 31.3.2019: Rs. 6163.75 Lakhs		_	_
8.	Earnings Per Share (not annualized) (of Rs.10/- each)			
	a) Basic	(11.35)	(8.99)	(23.34)
	b) Diluted	(11.35)	(8.99)	(23.34)

Note: The above is an extract of the detailed format of Quarterly / 9 months Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the Quarterly / 9 months Financial Results are available on the Stock Exchanges websites at www.bseindia.com, www.nseindia.com and also on the Company's website at www.rajshreesugars.com

Place: Coimbatore Date: 14.2.2020

R. VARADARAJAN Wholetime Director DIN:00001738

X sidbi Small Industries Development Bank of India (SIDBI) CORRIGENDUM

In continuation to advertisement for Tender no. T002187236 dated January 16, 2020 and corrigendum dated January 29, 2020, SIDBI has issued corrigendum to the said tender for appointment of an agency for deployment of Project Management Units to undertake and support SIDBI's engagements at State level / with State Governments / UT Administration for development of the MSME ecosystem in various States / UT. For detailed information, please visit our website at www.sidbi.in or

Last date for submission of bids is extended to February 25, 2020 by 05.00 PM

DEMAND NOTICE

www.eprocure.gov.in/cppp.

DEMAND NOTICE

Under Section 13(2) of the Securitisation And Reconstruction of Financial Assets And Enforcement of Security Interest Act, 2002 (the said Act.) read with Rule 3 (1) of the Security Interest (Enforcement) Rules, 2002 (the said Rules). In exercise of powers conferred under Section 13(12) of the said Act read with Rule 3 of the said Rules, the Authorised Officer of IIIEL Home Finance Ltd.) (IFL HFL) (Formerly known as India India Infoline Housing Finance Ltd.) has issued Demand Notices under section 13(2) of the said Act, calling upon the Borrower(s), to repay the amount mentioned in the respective Demand Notice(s) issued to them. In connection with above, notice is hereby given, nore again, to the Borrower(s) to any within 60 days from the publication of this notice, the amounts indicated herein below, together with further interest from the date(s) of Demand Notice ill the date of payment. The detail of the Borrower(s), amount due as on date of Demand Notice and security offered towards repayment of Ioan amount are as under:

Name of the Demand Notice

Description of secured asset

Demand Notice Date & Amount Name of the Borrower(s)/ Guarantor (s) Mr. TADEPALLI SRI Description of secured asset (immovable property) 12-FEB-20
R s . 3 8 , 8 7 , 0 6 4/(Rupees Thirty Eight
Lakh Eighty Seven
Thousand Sixty Four
Only)
All that piece and parcel of property bearing Flat Bearing
No.G-22, B Block, Ground Floor, in apartment known as
"BSR Tower" Flat measuring 1182 Sq. Feet, together with
one covered car Parking space, property bearing
resent BBMP Katha No.24, converted Sy.32, sitauted at
Varanasi @ Jinke Thimmanahali, Bidarahalii Hobli,
Bangalore East Taluk, Karnataka CHARAN. (PROSPECT NO. 11 10003003)

If the said Borrowers fail to make payment to IIF HFL as a foresaid, IIFL HFL may proceed against the above se assets under Section 13(4) of the said Act, and the applicable Rules, entirely at the risks, costs and consequen

ro, further details please contact to Authorised Officer at Branch Office: IIFL HFL Adam Chambers,# 11 , Richmon toad, Bangaluru, Karnataka-560025 and /or Corporate Office: IIFL Tower, Plot No. 98, Udyog Vihar, Ph-IV Gurgaon Place: BANGALORE Date: 15.02.2020 Sd/- Authorised Officer, For IIFL Home Finance Ltd

AGARWAL INDUSTRIAL CORPORATION LIMITED.

Regd. Office: Unit 201-202, Eastern Court, Sion Trombay Road Cheml Tel No. 022-25291149/50. Fax: 022-25291147 CIN L99999MH1995PLC084618
Web Site : www.aicltd.in, Email : contact@aicltd.in

EXTRACT OF STATEMENT OF UNAUDITED STANDALONE AND CONSOLIDATED FINANCIAL RESULTS

FOR THE QUARTER AND NINE MONTHS ENDED DECEMBER 31, 2019 (Rs. In Lakhs)

			Standalone			Consolidated	
Sr.	Particulars	Quarter	Nine Months	Quarter	Quarter	Nine Months	Quarter
No.		Ended	ended	Ended	Ended	ended	Ended
		31/12/2019	31/12/2019	31/12/2018	31/12/2019	31/12/2019	31/12/2018
		Unaudited	Unaudited	Unaudited	Unaudited	Unaudited	Unaudited
1	Total Income from Operations	15,462.15	45,729.08	15,125.40	16,233.16	47,662.47	15,154.80
2	Net Profit / (Loss) for the period (before	264.54	1,124.13	467.78	506.12	1,781.82	477.70
	Tax, Exceptional)						
3	Net Profit / (Loss) for the period before tax	264.54	1,124.13	467.78	506.12	1,781.82	477.70
	(after Exceptional items)						
4	Net Profit / (Loss) for the period after tax	246.75	861.07	331.59	485.99	1,516.57	338.55
	(after Exceptional items)						
5	Total Comprehensive Income for the period	-	-	-	-	-	-
	[Comprising Profit / (Loss) for the period						
	(after tax) and Other Comprehensive						
	Income (after tax)]						
6	Equity Share Capital	1,025.87	1,025.87	1,025.87	1,025.87	1,025.87	1,025.87
7	Reserves (excluding Revaluation Reserve)	-	-	-	-	-	-
	as shown in the Audited Balance Sheet of						
	the previous year						
8	Earnings Per Share (of Rs. 10/- each) (for						
	continuing and discontinued operations) -						
	1. Basic :	2.41			4.74	14.78	
	2. Diluted :	2.41	8.39	3.23	4.74	14.78	3.30

1 The above is an extract of the detailed format of Unaudited Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Unaudited Financial Results are available on the websites of Stock Exchanges at www.bseindia.com and www.nseindia.com and also on the Company's website at www.aicltd.in

The above Standalone and Consolidated Unaudited Financial Results for the quarter and Nine Months ended December 31, 2019 were reviewed by Audit Committee approved by the Board of Directors in their respective meetings held on February 14, 2020 and

are subjected to Limited Review by the Statutory Auditors of the Company.

These financial results have been prepared in accordance with Indian Accounting Standards (Ind AS) notified under the Companies (Indian Accounting Standards) Rules, 2015 as amended by the Companies (Indian Accounting Standards) (Amendments) Rules, 2016.

For Agarwal Industrial Corporation Limited

Place : Mumbai Date: February 14, 2020 Lalit Agarwal
Whole Time Director DIN No. 01335107



ESSAR SECURITIES LIMITED

Registered Office: 56, New No. 77, C. P. Ramaswamy Road, Abhiramapuram, Chennai 600 018 Tel: +91 44 2499 1992 . Fax: 91 44 2499 4922 . Email Id: eslinvestors@essar.com CIN: L65990TN2005PLC071791

		\ III	Lakhs		
l '	Quarter ended		Nine mont	ths ended	Year ended
31.12.2019	30.09.2019	31.12.2018	31.12.2019	31.12.2018	31.03.201
		Un - <i>A</i>	udited		Audited
-	-		-	-	
(4.47)	(8.09)	(5.46)	(14.82)	(26.74)	71.5
(4.47)	(8.09)	(5.46)	(14.82)	(26.74)	71.5
(4.47)	(8.09)	(5.46)	(14.82)	(26.74)	71.5
(4.47)	(8.09)	(5.46)	(14.82)	(26.74)	71.5
1,428.78	1,428.78	1,428.78	1,428.78	1,428.78	1,428.7
					(1,331.5
(0.031)	(0.057)	(0.038)	(0.104)	(0.187)	0.50
(0.031)	(0.057)	(0.038)	(0.104)	(0.187)	0.50
	(4.47) (4.47) (4.47) (4.47) 1,428.78 (0.031)	(4.47) (8.09) (4.47) (8.09) (4.47) (8.09) (4.47) (8.09) (4.47) (8.09) 1,428.78 1,428.78 (0.031) (0.057)	Un - A -	Un - Audited	Un - Audited -

) The above results have been reviewed by the Audit Committee and approved by the Board of Directors at their meeting held on February 13, 2020. (ii) The above is an extract of the detailed format of unaudited Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the websites of the Stock Exchange, bseindia.com and the company's website, www.essar.com

> For and on behalf of the Board of Directors Somashekhar B. Malagi

Director (DIN:07626139)

Date: February 13, 2020 Place: Mumbai





Business Standard

Insight Out

To book your copy, call 022 4027 5432 or SMS reachbs to 57575 or email us at order@bsmail.in





www.business-standard.com

E-tender v.in from e Work:

CPRS,

Work:

TEXTILES LIMITED COKAK D

GOKAK TEXTILES LIMITED

EXTRACT OF UNAUDITED CONSOLIDATED FINANCIAL RESULTS FOR THE QUARTER AND Registered office: #1, 2^{std} Floor, 12^{std} Cross, Ideal Homes, Near Jayanna Circle Rajarajeshwari Nagar, Bengaluru 560088; Tel No. 080 297440777/78 Website : www.gokakmills.com; Email : secretarial@gokaktextiles.com

NINE MONTHS ENDED DECEMBER 31, 2019

	CO	NSOLIDATED	CONSOLIDATED (Rs. In Lakhs)
Particulars	Quarter	Nine Months	Quarter
一 一 一 一 一 一 一 一 一 一 一 一 一 一 一 一 一 一 一	ended	ended	ended
TO THE RESERVE AND ADDRESS OF THE PARTY OF T	31.12.2019	31.12.2019	31.12.2018
	(Unaudited)	(Unaudited)	(Unaudited)
I oral income from operations	2,128	8,180	3,998
Net Profit / (Loss) for the period (before Tax, Exceptional and / or Extraordinary items)	(1,404)	(3,615)	(1,055)
Net Profit / (Loss) for the period before tax (after Exceptional and / or Extraordinary items)	(1,404)	(3,615)	(1,055)
Net Profit / (Loss) for the period after tax (after Exceptional and / or Extraordinary items)	(1,404)	(3,615)	(1,055)
lotal Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(1,404)	(3,615)	(1,055)
Paid up Equity Share Capital	650	650	650
Basic & Diluted			000
Earning per equity share (of Rs.10/- each)	(19.96)	(52.47)	(15 12)
Note:		1, 1, 1	1.0.12/

stails of

pective sit the

ed after

ths (M)
Date &

bove ewebsite
sion of
are not
shall
ad. IV)
shall
ad in
urther
istant
s), 4th

 The above is an extract of the detailed format of Consolidated Financial Results for the quarter and Nine months ended December 31, 2019 filed with BSE Limited under Regulation 33 of the Securities and Exchange Board of India (Listing Obligations and Disclosure Requirements) Regulations, 2015. The Section 133 of the Companies Act, 2013. financial results are in accordance with the Indian Accounting Standards (Ind AS) as prescribed under

Turnover, Profit before tax and pr

ails of ebsite ble in

odicy

100

biolit alter tax on standalone basis	r tax on stand	alone basis	
Particulars	Quarter	Nine Months ended	Quarter
	31.12.2019	31.12.2019	31.12.2018
	(Unaudited)		
umover	2,030	7,755	3,893
Profit Before lax	(1,207)	(3,434)	(1.054)
Profit After Tax	(1,207)	(2.228)	(1.054)
(2) The full format of the Standalone and Consolidate	Einanoial Day		1.001.1
ended December 31, 2019 are available on the website of BSE Limited at www.heardis.com and	website of BSE	Limited at www.h	and nine months
Company's website at www.gokakmills.com			Communication and

Company's website at www.gokakmills.com
The figures for the corresponding periods have been regrouped and rearranged wherever necessary, to For Gokak Textiles Limited

Mumbai, 13 February 2020

Date: February 14, 2020 Place: Mumbai 3

CEO & Managing Director (Ramesh R Patil

SOLVAY O

SUNSHIELD CHEMICALS LIMITED

Corporate Identity Number: L99999MH1986PLC041612
Regd. Office: Equinox Business Park, Tower - 4, 9th floor - Unit No. 903, LBS Marg, Kurla West, Mumbai - 400 070.
Phone No.66637100 | Fax No.24952834
E Mail: investor.sunshield@solvay.com | Website: www.solvayindia.in/en/solvay-in/sunshield-chemical-limited.html

Extract of unaudited financial results for the quarter and nine months ended 31 December

	The state of		1.50							
Noto.	00	7	00	4		0 10	_		No.	
	(as per last adulted blaince sheet) Basic & Diluted Earnings per Share (of Rs.10/- each) (not annualized for quarter and nine months) -in Rupees	(face value of Rs.10/- each) Other Equity excluding revaluation reserve	Total comprehensive income for the period Paid -up equity share capital	Net (Loss) / Profit for the period after tax	(before tax after exceptional items)	Net Profit / (Loss) for the period (before tax and exceptional items)	Total income from operations	The second secon	Particulars	
	(1.53)	THE STREET	(113)	(112)	(117)	(44)	4 400	STITZIZITE STITE	months ended	
THE REAL PROPERTY.	1.80	7 TO 10 TO 1	132	133	138	4,740	Dilanning	30/09/2019	Previous three months ended	
100000000000000000000000000000000000000	(3.92)	The state of the s	(287)	(288)	(309)	(309)	unaudited		ponding three months ended	Rs. In Lakhs (Except earnings per shar
THE PERSON NAMED IN	(0.27)		(23)	(00)	(20)	13,700	unaudited	31/12/2019	Nine months ended	In Lakhs (E
TOTAL PROPERTY.	(3.01)		(217)	(2004)	(221)	14,368 (85)	Unaudited Unaudited	31/12/2018	Corres- ponding Nine months ended	Rs. In Lakhs (Except earnings per share)
TO AND THE PARTY OF	0.30	397	18	3	22	19,197 196	Audited	31/03/2019	Year	s per share)

Note:
1 The above unaudited financial results for the quarter ended 31 December 2019 have been reviewed by the Audit Committee and approved by the Board of Directors of the Company at their respective meetings held on 13 February 2020. The figures for the quarter ended 31 December 2019 have been subjected to limited review by the auditors.

2 The above is an extract of the detailed format of Quarterly/Annual Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly/Annual Financial (www.solvayindia.in/en/solvay-in/sunshield-chemical-limited.html) Results are available on the Stock Exchange website (www.bseindia.com) and on the Company's website

For and on behalf of the Board of Directors SUNSHIELD CHEMICALS LIMITED

Managing Director DIN NO: 06415392 Manoj Khullar ಘನ ಪ್ರಧಾನ ಚಿಲ್ಲಾ ಮತ್ತು ಸತ್ಯ ನ್ಯಾಯಾಧೀಕರ ರವರ ನ್ಯಾಯಾಲಯ, ಚಿಕ್ಕಬಳ್ಳಾವುರ 4-900° 40° A, 86.43 / 1919

warmon: 1) weging face: that montes, many maken \$3 mar, 1) a menuter ಂಕ್: ರೇಚ್ ಕಾರ್ಡ್ಗ, ಪನಸ್ತು ಸಂಮರು 54 ವರ್ಷ, 3) ಸಾರಾಯಲಾಗ್ರಮ ಏಕ್ ಲೇಚ್ ಹಾರ್ಡ್ಗ, ಪನುಸ್ತ ರಮಾರು 53 ರರ್ಷ, 4) ಬಾಲಕೃಷ್ಣ ರರ್ಸ್ ಲೇಟ್ ಜಾರ್ನ್ಯಾ ಪಮತ್ತು ಸುಮಾರು 51 ರರ್ಷ, 5) ಎ.ಮೀಟುಗಾಥ ಂಡ್: ಲೇಸ್ ಹಾರ್ನ್ನ್ನ್ ಪರ್ಮದ್ದ ಸುಮಾರು 48 ವರ್ಷ, 4) ಎ.ಮ ಏಡ್ ಲೇಸ್ ಪಾರ್ನ್ನ್ನ ಮುನ್ನು ಸುಮಾರು 46 STEP. DUST THE RESERVENCE PILITY, RESERVENCE SEARCH, PLOSURES SHELLED, LIBELY RESERVENCE 000

Address Hatrest - Sec.

ಪತ್ರಿಕಾ ಪ್ರಕಟಕಗಳಾಗಿ ಕರಡು ಪ್ರತಿ

क्षारकारक के केल्पूबर्ग का DE ELOS GERENDE ENDOUG ESTED ESCH CHAP ಶಾರ್ಷ್ಯಾರವರು ವಿಶಾಂಕ: 14-03-2018 ರಂದು ಒಂದು ವಿಲ್ ಯಾ ಮರಣಕಾಸವವನ್ನು ಬರೆಸುತ್ತಿದ್ದು ಆ ಮೂಲಕ ಆರ್ಬಿಪಾರಾಗ್ ತನ್ನ ಸೃತ್ಯಗಳು ಸೇರತಕ್ಕಬೇದು ಸೂರ್ವಿಮತ್ತಾರೆ. ಹಾಗೂ ವಿಶಾಂಕ: 03-11-2019 ರಂದು commiss estrato no be eous bent numbs name ಹಾರ್ನ ಸೇವರಣೆಯ ಹೇಳ ಎಲ್ಲ ಪೂರ್ತವುದಲು ಘನ ಸ್ವಾಯಾಲಯದ ಮಾಂಡೆ ಈ ಮೇಲ್ವಂಡ ಅರ್ಜಿಯನ್ನು ಸಲ್ಲಿಟ್ಟಾ ಪ್ರಾತ ಪಂಟಪ್ಪ ರವರು ಬರೆಸಿತ್ತವಾದ ಎಲ್ ಟ್ರಾಂ ಮರಣಕಾಸವಾದ್ಯ ಪ್ರಸ್ತಿಸುವಾಹರಾದರೂ ಅವುಲಿ to timor: 21.42.2424 dieto alutino estas atrest aluece an consciola au ರೇಗ್ಗೆ 11-00 ಗಂಟೆ ಸಮಯಕ್ಕೆ ಹಾಲರಾಗಿ ತಮ್ಮ ಹಾಗುರು ಸಲ್ಲಿಸುವುದು. ಇಲ್ಲವಾದ ಪಕ್ಷದಲ್ಲಿ ಕಾನೂನು ಅಡಿಯಲ್ಲಿ

'a' बोळक् व" : चनुष्टाक् फेक्टर: चैटार्ड सारायाव्यवकारी मेरपायांकावार मुख्यात

) แต่เมาะสุด เล่ส์, กับเลิโอส์ สะบอุด. ก็อะไปเหมะ สังเกมะ ก็จะไปเหมือ กับเมียร์เมส เอเมีย สังเก เกลียเปลี่ยน 0 ภิสา สะ. 27/20 (เมชมเลย เลยสู่ขอม พ.ศ. เฮซม (เ) ฮร์, 4-24 ರಾಣಿ ಪೈ 4 014 (ಹರುನಾಲ್ಕು ನಾಣಕ ಜಮೀರುಗೆ ಅನ್ಯಲಾರ್ಜ- ಪೂರ್ವಕ್ಕೆ ನರಸಾಹತ್ಯನವರ ಜಮೀನಾ, ಪಶ್ಚಿಸುಕ್ಕೆ ಪಕ್ಷ. लकुरने प्रभवन महाराज्याने मेंनावार हतने, कहुनाने अन्तरम, वान् वेवववं प्रद्यानकारण क व्यादी पर्याप मुक्त

1) impunged stef, reduced source, therefore shours, therefore mysterical තයෙන්, කිතාව ශාෂ්යාරදනය පතිළ සං.354/1 (කෙනෙ සිංජ ගෙනුපාදා, පාළු යන්න) එදි. 9-38 තරේ සිං 9-85 (කටල්,පා) තරේ කොරුව සතුරයට කුතේල් ය. පාක්ෂයේ,පතව මිණක කර ಮೀರು, ಪಕ್ಷಿಮಕ್ಕೆ ಬಾಲಕೃತ್ನ ರವರಿಗೆ ಸೇರುವ ಹಿಗ್ಗೆ, ಉತ್ತರಕ್ಕೆ ಮಗರಾಜಪ್ರವರರ ಜಮೀನು, ಪಕ್ಷಿಗಕ್ಕೆ ಸರ್ವೆ ಪಂ.

354/8 ರ ಜಮೀನು, ಈ ಮಧ್ಯೆ ಇರುವ ಸ್ವವ್ಯ ಒಂದು ಮತ್ತು 3) ಚಿಕ್ಕಬಳ್ಳುವುದ ಜಿಲ್ಲೆ, ಸುರಿಬಂಡೆ ತಾಲ್ಗೂರು, ಸೋಮೀನಪ್ ಹೋಬಳ, ಸೋಮೇನಪ್ ಗ್ರಾಮದಲ್ಲಿರುವ व्यवचर्ता आर्थिका हेंद्राच्या च. त्राचीन तर्तत. ३५४/४ (चाञ्चक तत्रत्य कार्यकुरात्रस्य त्राचन करायो) वर्ष्ट्र ४-३४ ಗಾಂಡ ಪೈ.ಕಿ e-15 (ಪರಿವೈದು) ಗಾಂಡ ಅನಿಂದಿಗೆ ಚಕ್ಕಬಂದಿ:- ಪೂರ್ವಕ್ಕೆ ಸಿ.ರಾಯಚಿಂದ್ರರವರಿಗೆ ನೇರುವ ಹಿನ್ನೆ ಆನಿಂಗು, ಪಕ್ಷಿಸುಕ್ಕೆ ರಾಲಕೃಷ್ಣರವರಗೆ ಸೇರುವ ಹಿನ್ನೆ ಅನಿಂಗು, ಉತ್ತರಕ್ಕೆ ಸರ್ವೆ 10, 354/3ರ ಅನಿಂಗು, ಪಕ್ಷಿಗುಕ್ಕೆ ಎಲ್ಲಾ ಈ ಮಧ್ಯೆ ಇರುವ ಸ್ವತ್ಯ ಒಂದು ಸೇರಿ ಈ ಮೇಲ್ಕಂತ ಮೂರು ಬರುಲವಗಳು ಮಾತ್ರ.

'ಬ' ಹೆಚ್ಚು ಶ್ : ಎ.ರಾಮಚಿತ್ರ ಏರ್ ಕೇಟ್ ಹಾತ್ತು ಸೇಯಿತುವಾದ ಸ್ಪತ್ರಗಳು : 1) ಚಿತ್ರಬಳ್ಳಪ್ಪರ ಚಿತ್ರ, ಗುರಿಬಂಡೆ ತಾಲ್ಕೂರು, ಸೋರ್ವೇಪಕ್ಕ ಹೋಬಳ, ಸೋರ್ವೇಪಕ್ಕ ಗ್ರಾಮದಲ್ಲಿರುವ on undoolgoed bundir no.218/2 (adminsor stodges milf adm) 00; e-18.68 चंदर्श हो ह == १७.०४ (कार्य-इंटरव्यू वर्ष) त्यावर्ष व्यापनार्थं वस्तूवनाः - स्थापनार्थं व्यावन्त्रं, वीवन्तरीतांवावावा ಮೀರು, ಪಕ್ಷಿದಕ್ಕೆ ಗಣೇತಪ್ರದರ ಜಮೀರು, ಉತ್ತರಕ್ಕೆ ಕಾರುವಾಗಸ್ಕಾಮಿರವರೆಗೆ ಸೇವದ ಹಿಕ್ಕೆ ಪಕ್ಷಣಕ್ಕೆ ಜಂಕಾಲದೆ, ಈ ಮಧ್ಯೆ ಇರುವ ಸ್ಪಷ್ಟ ಒಂದು ಮತ್ತು

2) dejunçat dej, reduced societo, floritoritat, storico, floritoristo, rejecto del no.384/2 (ಮೂರು ಗೂರ ಜದಕ್ಷಗಾಲ್ನ ಸಚ್ ಎರಗು) ರಲ್ಲಿ e-38 ಸಂಜಗ ಸೈತಿ e-88 (ಎಂಟು ಸಂಜಗೆ ಜಮೀರುಗ ಕ್ಟೂ ಅರ್ಜಿ ಪೂರ್ವಕ್ಕೆ ಶಿಷ್ಪನವಾರ ಅಮೀನು, ಪಕ್ಷಿಮಕ್ಕೆ ಅನ್ನತ್ತವ್ಯಾರವಾಗಿ ಸೇವುದ ಹಿನ್ನೆ, ಉತ್ತರಕ್ಕೆ ನಾಗರಾಜಪ್ರವಾರ

ಯಂದು, ಪಕ್ಷಣಕ್ಕೆ ಸರ್ವೆ ನತಿ. 354/8 ರ ಜನೀಗರು, ಈ ಮೆಲೈ ಇವರ ಸ್ಪಷ್ಟ ಒಂದು ಮತ್ತು 3) ಚಿಕ್ಕಬಳ್ಳಾಗುರ ಪಟ್ಟೆ, ಗುರಬಂಡೆ ತಾಲ್ಲೂಕು, ಸೋಮೇಪಾರ್ಯ ಹೋಬಳು, ಸೋಮೇಪಾರ್ ಸ್ವಾಮದಲ್ಲಿರುವ ಾಯ್ನ ಹೆಸುವ ಜಗತೆಯಲ್ಲಿರುವ ರಿ. ಸರ್ವೆ ನಕ್ಕ 154/8 (ಮೂರು ನೂರ ಜದಕ್ಷನಾಲ್ನು ಸರ್ ಎಂಟು) ರಲ್ಲಿ - 34 ಗುಂಟೆ ಪೈತಿ +-18 (ಪರಿಶಂಭ) ಗುಂಟೆ ಜಮೀನಿಗೆ ಚಕ್ಕಬಂದಿ:- ಪೂರ್ವಕ್ಕೆ ಕಾರಾಯಣಗ್ರಾಮಿಗೆ ಸೇರಾರ ಹಿಕ್ಕೆ ಮೈದುಕ್ಕೆ ಅತ್ಯಮ್ಮನವರಿಗೆ ನೇವುದ ಹಿಕ್ಕೆ ಬಹಿಂದು, ಉತ್ತಂತ್ರ ವರ್ಷ ನಂ. 354/3 ರ ಜಹೀನು, ರಕ್ಷಣಕ್ಕೆ ಮಂಜುಕಾಫರವರ ಜಹಿಂದು, ಈ ಮಧ್ಯೆ ಇವುದ ತ್ವವು ಒಂದು ಸೇರಿ ಈ ಮೇಲ್ಕಂತ ಮೂರು ಜಹೀನುಗಳು ಮಾತ್ರ. 'ಸ' ಹೆಚ್ಚೂರ್ : ದಾರಾಯಣಕ್ಕಾಮಿ ಏರ್: ಲೇಟ್ ಹಾತ್ತೂ ಸೇರಬಹುದಾದ ಸ್ಪಕ್ಷಣ :

1) ಚಿಕ್ಕಬಳ್ಳವುರ ಜಿಲ್ಲೆ, ಗುಡಿಬಂಡ ತಾಲ್ರೂಕು, ಸೋಮೇನಹಳ್ಳಿ ಹೋಬಳಿ, ಸೋಮೇನಹಳ್ಳಿ ಸ್ವಾಮದಲ್ಲಿರುವ ಮ್ಮ ಹೇರಿನ ಖಾತೆಯಲ್ಲಿರುವ ರಿ.ಸರ್ವೆ ನಂ.315/3 (ಎರಡುನೂರ ಹರಿಲ್ಲಿರು ಸರ್ ಎರಡು) ರಲ್ಲಿ 6–38.68 room ale e-ee, was nonrepaired mood ministration because we ee-e-epited thought the bear and ಬಿಂಗು, ಸಸ್ತಿಮಕ್ಕೆ ಸಣೇತಪ್ರವರ ಜಮೀನು, ಉತ್ತರಕ್ಕೆ ಪಿ.ವಾದುಚಂದ್ರರವರಿಗೆ ಸೇರುವ ಹಿನ್ನೆ ಪಕ್ಷಿಣಕ್ಕೆ

ಹಿ.ರಾಮಚಂದ್ರರವರಿಗೆ ಸೇರುವ ಹಿಸ್ತೆ, ಈ ಮಧ್ಯೆ ಇರುವ ಸ್ವಪ್ತು ಒಂದು ಮತ್ತು ಚಿತ್ರಬಳ್ಳಾವುರ ವರೈ, ಗುಡಿಬಂಡ ತಾಲ್ಕೂರು, ಸೋರ್ದೀರ್ಜ್ನ ಹೋಗುಳಿ, ಸೋರ್ದೇರ್ಪ್ನ ಗ್ರಾಮದಲ್ಲಿರುವ ನಂಬದ್ದು ಹೆಸರಿನ ಖಾತೆಯಲ್ಲಿರುವ ರಿ.ಸರ್ವೆ ನಂ.364/8 (ಮೂರು ನೂರ ಜದಪ್ರದಾಬ್ನು ಸರ್ ಎಂಟು) ವಲ್ಲಿ 1-34 ಗುಂಟೆ ಪೈಕಿ ಕ-38 (ಇಪ್ಪಕ್ರಂಟ) ಗುಂಟೆ ಜಮೀನಿಗೆ ಚಕ್ಕಬಂದಿ:- ಪೂರ್ವಕ್ಕೆ ನಾಗಪ್ರವರ ಜಮೀನು, ಪಕ್ಷಿಮಕ್ಕೆ ಪಿ ರಾಮಚುದ್ರರವರಿಗೆ ಸೇವದ ಹಿನ್ನೆ ಜಮೀನು, ಉತ್ತರಕ್ಕೆ ತಿಪ್ಪನವರ ಜಮೀನು, ದಕ್ಷಿಣಕ್ಕೆ ಮಂಬುಣಘ ರವರ ಜಮೀನು, ಈ ಮನ್ನೆ ಇರುವ ನತ್ತು ಒಂದು ಸೇರಿ ಈ ಜೋಲ್ನವರ ಎರಡು ಜಮೀನುಗಳು ಮತ್ತು.

'ಡಿ' ಹೆಚ್ಚು ರ್ : ದಾಲಕೃಷ್ಣ ಏನ್ ಲೇಟ್ ಹಾಸ್ಟೂ ನಡರಿಗೆ ಸೇರಬಹುದಾದ ಸ್ಪತ್ತುಗಳು 1) ಚಿತ್ರಬಳುವುದ ಬಿದ್ದೆ, ಗುಡಿಬಂದ ಹಾಲ್ಯೂಕು, ಸೋರ್ದೇಕವಳ ಹೋಬಳಿ, ಸೋರ್ದೇಕವಳ ಸ್ವಾಮದಲ್ಲಿರು

ರ್ಮೆ ನಾ.384/3 (ಯೂರು ನೂರ ಜದಾಕ್ಷಣಾಲ್ಕು ಸರ್ ಎರಡು) ರಲ್ಲಿ 0-38 ಸಂಚೆ ಹೈ 8-85 ಹರುಕ್ಷೆದು) ನಂಚೆ ಜಮೀನಿಕೆ ಚಿತ್ರಬಂದಿ: ಪೂರ್ವಕ್ಕೆ ಅಪ್ರತಮನೆಯನೆ ನೇರುವ ಹಿನ್ನೆ ಜಮೀನು, ಪಶ್ಚಿಮಕ್ಕೆ ದೇವನಪತ್ನ ರವರ ಜಮೀನು ಮತ್ತು ರಸ್ತೆ, ಉತ್ತರಕ್ಕೆ ನಾಣವಾಜಕ್ಷನವರ ಜಮೀನು, ಪಕ್ಷಿಗಾಕ್ಕೆ ಸರ್ವೆ ನತ್ತಿ 84,9ರ ಜಮೀನು, ಈ ಮಧ್ಯೆ ಇರುವ

1) ಚಿಕ್ಕಬಳ್ಳುವುದ ವರ್ಷ್ಟ ಗುಡಿಬಂಡೆ ತಾಬ್ಬೂರಿ, ನೋರ್ದೇಶಕಲ್ಲಿ ಹೋಬಳಿ, ನೋರ್ದೇಶಕಲ್ಲಿ ಗ್ರಾಮದಲ್ಲಿರು ನಂಬರು ಹೇರಿನ ಖಾತೆಯಲ್ಲಿರುವ ರಿ. ಸರ್ವೆ ನಂ. 364/8 (ಮೂರು ನಂದ ಬರತ್ನರಾಲು ಸರ್ ಎಂಟು) ಪಲ್ಲಿ 1-36 ನಂಟೆ ಪೈತಿ 9-15 (ಹರಿನೈದು) ನಂಟೆ ಬರುಗಳಿಗೆ ಚಕ್ಕಬಂದಿ:- ಪೂರ್ವಕ್ಕೆ ಅತ್ಯಸ್ತುವರುಗೆ ನೇರುವ ಹಿನ್ನೆ, ಪಕ್ಕಿದಕ್ಕೆ ದೇವಕಪಳ್ಳಿ ರವರ ಜಮಿನಿನು ಮತ್ತು ಪತ್ರೆ. ಉತ್ತರಕ್ಕೆ ಸರ್ವೆ ನಂ. 364/3ರ ಜಮೀನು, ಪಕ್ಷಿಗಾಕ್ಕೆ ಮಂಬುನಾಥರವರ ಯಿಂಗರು, ಈ ಮಧ್ಯೆ ಇದುವ ಸತ್ತು ಒಂದು

3) ಚಿಕ್ಕಬಳ್ಳಾವುರ ಜಿಲ್ಲೆ, ಗುಡಿಬಂದ ತಾಲ್ರೂಕು, ಸೋಮೇಕಪಳ್ಳಿ ಹೋಬಳಿ, ಸೋಮೇಕಪಳ್ಳಿ ಗ್ರಾಮದಲ್ಲಿರುವ ಯುಮ್ಮ ಹೆಸರಿನ ಖಾತೆಯಲ್ಲಿರುವ ರಿ.ಸರ್ವೆ ನಂ.271/3ರು (ಎರಡುಕೂರ ಎಪ್ಪಕ್ಷೆರಡು ಸಚ್ ಎರಡು ದೆ) ರಲ್ಲಿ 0-28 ಗುಂಟೆ ಪೈಕಿ 8-84 (ಜರಿನಂಬ್ನ ನುಂಟೆ ಜಮೀನಿಗೆ ಚಟ್ಟಬಂದಿ:- ಪೂರ್ವಕ್ಕೆ ಕೆರಬಂಪತ್ರನವರ ಜಮೀನು, ಪಕ್ಷಿಮಕ್ಕೆ ಪಕ್ಷೆ, ಉತ್ತಪ್ಪ ಸೀತಪ್ಪ ಮಕ್ಕೆರೆಂದರ ಜಮೀನು, ಪಕ್ಷಿಗಾಕ್ಕೆ ಅಶ್ವಸ್ಥಾನವರಿಗೆ ಕೇಸುವ ಹಿನ್ನೆ ಜಮೀನು, ಈ ಮಫ್ಕೆ ಇನುವ ಸ್ಥಕ್ತು ಒಂದು ಸೇರಿ ಈ ಮೇಲ್ಬಂಡ ಮೂರು ಐಮೀನುಗಳು ಮಾತ್ರ.

'%' ಹೆಚ್ಚೂ ರ್ : ಪಿ.ಮಂಜುಕಾಥ ಏನ್ ರೇಟ್ ಹಾಕನ್ನು ರವರಿಗೆ ಸೇರಬಹುದಾದ ಸ್ವತ್ತು

ಚಿಕ್ಕಲಗೃತ್ಯರ ದಲ್ಲೆ, ಗುಡಿಲಂಡೆ ತಾಲ್ದೂರು, ನೋರುಗ್ರಹಕ್ಕೆ ಹೋಲಕ, ನೋರುಗರಹಕ್ಕೆ ಗ್ರಾಮದಲ್ಲಿರುವ ಸಮೆ ಕಂ.367 (ಮೂರು ನೂರ ಜದಶ್ರೇಯ) ರಲ್ಲಿ 1-00 ಎಕರೆ ಪೈ 10-30 ಇಪ್ರಪ್ತು ನುಂಚೆ ಜಮೀ(ಸ್ ಚಕ್ಕಬಂದಿ: - ಪೂರ್ವಕ್ಕೆ ಹಳ್ಳ, ಪಶ್ಚಿಮಕ್ಕೆ ಪಿ. ಶವಿ ರವರಿಗೆ ಸೇರುವ ಹಿನ್ನೆ, ಉತ್ತರಕ್ಕೆ ಮಂಬುರಾಥ ರವರ ಜಮೀನು, ವಕ್ಷಿಗಣ್ಣೆ ಮುನಿರಾಮಪ್ರಕವರ ಮಿಗರು, ಈ ದುರೈ ಅರುವ ಪ್ರಖ್ನ ಒಂದು ಮೊತ್ತ

'ಎಫ್' ಜೆಡ್ನೂ ರ್ : ಪಿ.ರವಿ ಏರ್: ಲೇಚ್ ಹಾಕನ್ನ ರವರಿಗೆ ಸೇರಬಹುದಾದ ಸ್ಪಪ್ತಗಳು :

1) ಚಿತ್ರಬಸ್ತವುರ ಜಿಲ್ಲೆ, ಗುಡಿಬಂದ ತಾಲ್ಕೂರು, ಸೋಮೇಕವಳಿ ಹೋಬಳಿ, ಸೋಮೇಕವಳಿ ಗ್ರಾಮದಲ್ಲಿರುವ ea.e.(-e) ೧೮ (೧೮೮೩ ಮತ್ತಿಯ ಮತ್ತಿನ ರಾವೀಕರ್ (೭೯೯೩ ರಾವೀಕರ್ ವಿದ್ಯಾಪ್ತಿಯ ಸರ್ ಎರಡು) ಆರ್.(-) ರುಂಚೆ ಪೈಕಿ ಕ-ಚೀ.ಕರ ಒಂಭವಸ್ತದರೆ ಗುಂಚೆ ಜನಿಂಗುಗೆ ಚಳಿಯುವರ್:- ಪೂರ್ವಕ್ಕೆ ಭಜಂತಿ, ವೆಂಕಟೇಶಯ ನವರ ಯೀಗು, ಪತ್ರಿಯಕ್ಕೆ ಗಣೇಶಪ್ರದರ ಯೋದಿ, ಉತ್ತರಕ್ಕೆ ಕೃಷ್ಣಪ್ರದರ ಯೋದಿ, ದಕ್ಷಿಗಾಕ್ಕೆ ವಿ.ರಾಮಚಂದ್ರರದರಿಗೆ ನಿರುವ ಓಸ್ಕೆ ಈ ಮಧ್ಯೆ ಅರುವ ಸ್ಪಪ್ಪ ಒಂದು ಮತ್ತು

 ಚಿಕ್ಕಬಳ್ಳಾದರ ಪಲ್ಪೆ ಗುಡಿಬಂಡ ತಾಲ್ದೂರು, ಸೋರ್ಮೇಜಕ್ಕ ಹೋಬಳಿ, ಸೋರ್ಮೇಜಕ್ಕ ಗ್ರಾಮದಲ್ಲಿದ founds affect and ond one of a field fig. 167/3 (makes) that petiting that phases) of \$1-00 ಎಕರೆ ಪೈತಿ 8-38 ಉಪ್ರಕ್ತು ಗುಂಟೆ ಜಮೀನಿಗೆ ಚಕ್ಕುಬಂದಿ:- ಪೂರ್ವಕ್ಕೆ ಪಿ.ಮಂಜುನಾಥ ರವರಿಗೆ ಸೇರುವ ಹಿನ್ನೆ, ಪಶ್ಚಿಮಕ್ಕೆ ಕಾಥರವರ ಜಮೀಕು, ವಕ್ಷಣಕ್ಕೆ ಮುನಿರಾಮಪ್ರಕವರ ಜಮೀಕು, ಈ ಮಧ್ಯೆ ಅರುವ ಸ್ವತ್ತು Lotto fire en tibrepost across traunstation

Total income from operations

and/or Extraordinary items)

Equity Share Capital

Basic:

Diluted

and discontinued operations) -

Total income from operations

Net Profit / (Loss) for the period

Net Profit / (Loss) for the period before tax

Net Profit / (Loss) for the period after tax

(after Exceptional and/or Extraordinary items)

(after Exceptional and/or Extraordinary items)

[Comprising Profit / (Loss) for the period (after tax) and Other Comprehensive Income (after tax)]

the Audited Balance Sheet of the previous year

Reserves (excluding Revaluation Reserve) as shown in

Particulars

(before Tax, Exceptional and / or Extraordinary items)

[Comprising Profit / (Loss) for the period (after tax) and

Net Profit / (Loss) for the period before tax

Net Profit / (Loss) for the period after tax (after Exceptional and / or Extraordinary items)

Total Comprehensive Income for the period

(after Exceptional and / or Extraordinary items)

Earnings Per Share (of Rs. 10/- each) (for continuing

Total Comprehensive Income for the period

ಘನೆ ಪ್ರಧಾನೆ ಜಿಲ್ಲಾ ಮತ್ತು ಸತ್ತ ನ್ಯಾ ಯಾಧೀಕರವರ ನ್ಯಾ ಯಾಲಯ, ಚಿತ್ರಬಳ್ಳಾ ಫ್ರರ ಆರ್ಜಿಯಾರರ ಪರ ಪಕೀಂರು (ಬದರಿಗಳಾಥ ಕೆ.ಎ), ಪಕೀಂರು, ಗುಡಿಬಂಡೆ

Particulars

Net Profit / (Loss) for the period (before Tax, Exceptional

Mindteck.

ಭಾರತೀಯ ಸಂಸ್ಕೃತಿ–ಪರಂಪರೆಯ ಅವಿಭಾಜ್ಯ ಅಂಗ

ನಾಳೆ ಶ್ರೀಗಳಿಂದ ಸಂವಾದ

ತಕ್ಷಕಿಲೆಯ ಪುನರವತರಣ ಎನಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಕಲ್ಪನೆ ಬಗ್ಗೆ ವಿವರಿಸಲು ದೇಶದ ಪರಂಪರೆ- ಸಂಸ್ಕೃತಿಯ



ವುನರುತ್ತಾ ನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚುದ್ರಾವರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ ಅವರು

ನಗರದ ಪುರಭವನದಲ್ಲಿ ಫೆ. 16ರಂದು ಸಂವಾದ ಕಾರ್ಯಕ್ರಮ ನಡೆಸಿ

ಆಂದು ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ವಿನಯ ವಹಿಸುವರು. ಉದ್ಯಮಿಗಳು, ಶಿಕ್ಷಣ ಗಣ್ಯರು, ಜನಪ್ರತಿನಿಗಳು, ವೈದ್ಯರು, ವಿವಿಧ ಸಮಾಗಳ ವಕೀಲರು. ಮುಖಂಡರು, ಮಾಧ್ಯಮ ಮುಖ್ಯಸ್ಥರು, ಧಾರ್ಮಿಕ ಮುಖಂಡರು, ವ್ಯಾಪಾರಿಗಳು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಣ್ಯರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ವಿಶ್ವವಿದ್ಯಾಪೀಠ ವ್ಯವಸ್ಥಾ ಸಮಿತಿ

ವಿಷ್ಣುಗುಪ್ತ ಪೀಠಕ್ಕೆ ಅನುಮತಿ

ವಿಷ್ಣುಗುಪ್ತ ವಿಶ್ವವಿದ್ಯಾ ಪೀಠಕ್ಕೆ ರಾಜ್ಯ ಖಾಸಗಿ ವಿವಿ ಕಾಯ್ಕೆ ಮೂಲಕ ಅನುಮತಿ ಪಡೆದುಕೊಳ್ಳಲಾಗುತ್ತಿದೆ. ಮಾರ್ಚ್ ನಲ್ಲಿ ಪ್ರವೇಶಾತಿ ಆರಂಭಗೊಳಲಿದೆ. ಆರಂಭಿಕ ವಾಗಿ ಯೋಗಶಾಸ್ತ್ರಸಹಿತ ಡಿಪ್ಲೊಮಾ ಕೋರ್ಸ್ ಇರಲಿದೆ. ಸಂಸ್ಥತದಲ್ಲಿ ತರಗತಿ ನಡೆಯುವುದರಿಂದ ಸಂಸ್ಕೃತ ತಿಳಿಯದೇ ಇರುವವರಿಗೆ ಆರಂಭದಲ್ಲಿ ಸಂಸ್ಕೃತ ಕಲಿಸಲಾಗುವುದು ಎಂದು ಡಾ. ವೈ .ವಿ. ಕೃಷ್ಣಮೂರ್ತಿ ಹೇಳಿದರು.

ಡಾ. ವೈ.ವಿ. ಕೃಷ್ಣಮೂರ್ತಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ತಿಳಸಿದರು. ಭಾರತದ ಸಂಸ್ಕೃತಿ- ಪರಂಪರೆಯ ಅವಿ ಆಂಗವಾಗಿದ್ದ ಗುರುಕುಲ ಪದ್ಧತಿಯ ಹಾಗೂ ಸಮಗ್ರ ಭಾರತೀಯತೆಯನ್ನು ಒಳ ಗೊಂಡಿದ್ದ ಶಿಕ್ಷಣ ಪದ್ಧತಿಯ ಸ್ಥಾನವನ್ನು ಇಂದು ಮೆಕಾಲೆ ಶಿಕ್ಷಣ ಪದ್ಧತಿ ಆಕ್ರಮಿಸಿಕೊಂಡಿದ್ದು, ದೇಶದ ಸಾರಸರ್ವಸ್ವವನ್ನು ಅಳವಡಿಸಿಕೊಂಡ ಶಿಕ್ಷಣ ವ್ಯವಸ್ಥೆ ಭಾರತದ ಪುನರುತ್ತಾನಕ್ಕೆ ಅನಿವಾರ್ಯ ಎನ್ನುವುದನ್ನು ಸಮಾಜಕ್ಕೆ ಮನದಟ್ಟು ಮಾಡುವುದು ಈ ಸಂವಾದದ ಉದೇಶ ಎಂದರು.

ಅಕೋಕಾವನದಲ್ಲಿ ವಿಶ್ವವಿದ್ಯಾಪೀಠ: ಗೋಕರ್ಣ ಸಮೀಪದ ಆಶೋಕಾವನದಲ್ಲಿ ಸುಮಾರು 20 ಕೋಟಿ ರೂ. ಆರಂಭಿಕ ವೆಚ್ಚದಲ್ಲಿ ವಿನಿಯ ನೊದಲ ಹಂತದ ಕಾಮಗಾರಿ

ಹತ್ತು ತಿಂಗಳ ಅವಧಿಯಲ್ಲಿ ಪರಿವೂರ್ಣ ವಿಶ್ವವಿದ್ಯಾಪೀಠವನ್ನು ಸಮಾಜಕ್ಕೆ ಸಮರ್ಪಿಸಲು ಉದ್ದೇಶಿಸಲಾಗಿದೆ. ಪಾರಂಪರಿಕ ವಾಸ್ತುಶಿಲ್ಲ ಒಳಗೊಂಡ ಈ ವಿಶಿಷ್ಟ ವಿದ್ಯಾಪೀಕದಲ್ಲಿ ಭಾರತೀಯ ವಿದ್ಯಾವಿಶ್ವವೇ ಅಧ್ಯಯನ ವಸ್ತು. ಭಾರತೀಯ ಸಂಸ್ಕೃತಿಯ ಮೂಲಾಧಾರ ಎನಿಸಿದ್ ನಾಲ್ಕು ವೇದಗಳು, ಜ್ಯೋತಿಷ್ಯವನ್ನು ಒಳಗೊಂಡ ವೇದದ ಆರು ಅಂಗಗಳು, ಆಯುರ್ವೇದವೇ ಮೊದಲಾದ ನಾಲ್ತು ಉಪವೇದಗಳು, ರಾಮಾಯಣ ಮಹಾಭಾರತ ಒಳಗೊಂಡಂತೆ ಇತಿಹಾಸ- ಪುರಾಣಗಳು, ಆರು ದರ್ಶನಗಳು, ಸಕಲ ಕಲೆಗಳು, ಸಮಯುಗದ ಜಗತ್ತಿನ ಸಾಮಾನ್ಯ ಜ್ಞಾನ, ಆಧುನಿಕ ತಂತ್ರ ಚ್ಚಾನ, ದೇಶದ ಚರಿತ್ರೆ, ಸಂವಹನ ಕೌಶಲ, ಕಾನೂನು, ಧರ್ಮಯೋಧನಿಗೆ ಎದುರಾಗಬಹು ದಾದ ವಿಪತ್ರಗಳನ್ನು ಮನಸ್ಸಿನಲ್ಲಿರಿಸಿಕೊಂಡು ಆತ್ಮರಕ್ಷಣೆಯ ಸಮರ ವಿದ್ಯಾವಿನ್ಯಾಸದಲ್ಲಿ ಸೇರಿವೆ ವಿಶ್ವವಿದ್ಯಾಪೀಠದಲ್ಲಿ ವಿಕಾಸಗೊಂಡ ವಿದ್ಯಾರ್ಥಿ ಬಾಹ್ಯಜಗತ್ತಿನಲ್ಲಿ ಅಪ್ರಸ್ತುತ ನಾಗರಬಾರದು ಎಂಬ ಕಾರಣಕ್ಕೆ ಇಂಗ್ಲಿಷ್, ಹಿಂದಿ ಮೊದಲಾದ ನವಸಮಾಜ ಭಾಷೆಗಳ ಅಧ್ಯಯನಕ್ಕೂ ಅವಕಾಶ ಇರುತ್ತದೆ. ಸಮಾಜದ ಎಲ್ಲ ವರ್ಗದವರಿಗೂ ಇಲ್ಲಿ ಅವಕಾಶ ವಿದ್ದು, ಅವರವರಿಗೆ ಸಲ್ಲುವ ವಿದ್ಯೆ ಗಳನ್ನು ಅವರು ಪಡೆದುಕೊಳ್ಳಬಹುದಾಗಿದೆ ಎಂದರು.

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಮೆಚ್ಚುಗೆ ಪರಿಶಿಷರಿಗೆ ಬಜೆಟ್ ಸಂದನೆ

ಬೆಂಗಳೂರು: ರಾಜ್ಯದಲ್ಲಿ ಪರಿಕಿಷ್ಣ ಜಾತಿಯ ಜನ ಸಂಖ್ಯೆಗೆ ಅನುಗುಣವಾಗಿ ಬಜೆಟ್ ಮೀಸಲಿದು ತ್ರಿರುವುದಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಮೇಶ್ಚುಗೆ ವ್ಯಕ್ತಪಡಿಸಿದೆ.

ಬಜೆಟ್ ಹಂಚಿಕೆ ಮಾತ್ರವಲ್ಪದೆ, ವಿದ್ಯಾರ್ಥಿ ಗಳಗಾಗಿ ಹಾಸ್ಟೆಲ್ ವ್ಯವಸ್ಥೆ ವಿದ್ಯಾರ್ಥಿ ವೇಶನ ವಿಶರಣೆ ಹಾಗೂ ಸಮುದಾಯ ಭವನ ನಿರ್ಮಾಣದಲ್ಲೂ ಕರ್ನಾಟಕದ ಸ್ಥಿತಿ ಉತ್ತಮ ವಾಗಿದೆ ಎಂದು ರಾಜ್ಯ ಸರ್ಕಾರದ ಬೆನ್ನು ತಟ್ಟಿದೆ. ಆದರೆ, ಬ್ಯಾಂಕ್ ಸಾಲಪಡೆದು, ಸ್ವಂತ ಉದ್ಯೋಗ ಆರಂಭಿಸುವ ವಿಚಾರ ದಲ್ಲಿ ಸರ್ಕಾರ ಕೊಡುತ್ತಿರುವ ಹಲವು ಕಾರ್ಯಕ್ರಮಗಳನ್ನು ಸಮಪಯೋಗ ಮಾಡಿಕೊಳ್ಳುವಲ್ಲಿ ರಾಜ್ಯದ ಎಸ್ಸ್ ಅಭ್ಯರ್ಥಿಗಳು ಹಿಂದೆ ಬಿದ್ದಿರು ವುದಕ್ಕೆ ಬೇಸರ ವ್ಯಕ್ತಪಡಿಸಿದೆ.

ರಾಜ್ಯದಲ್ಲಿರುವ ಪಂಶಿಷ್ಟ ಜನರ ಸಮಸ್ಯೆ ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನ್ಯಾಯಯುತ ವಾಗಿ ದೊರೆಯ ಬೇಕಾದ ಸವಲತ್ತುಗಳ ಕುರಿತಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಎರಡು ದಿನ ಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸರ್ಕಾರದ ಉನ್ನತ ಅಧಿಕಾರಿ ಗಳೊಂದಿಗೆ ಸಭೆ ನಡೆಸಿತು.

ರಾಜ್ಯದ ಎಸ್ಸ್ ಸಮುದಾಯದ ಜನರ ಸ್ಥಿತಿ ಗಳ ಪರಿಶೀಲನೆ ಬಳಿಕ ಸುದ್ದಿ ಗೋಷ್ಠಿ ನಡೆಸಿದ ಆಯೋ ಗದ ಅಧ್ಯಕ್ಷ ರಾಮಶಂಕರ್ ಕಥೇರಿಯಾ, ರಾಜ್ಯದಲ್ಲಿ ಶೇ 17.15 ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆ ಇದ್ದು, ಶೇ. 17 ರಷ್ಟು ಒಣೆಟ್ ಮೀಸಲಿರಸಲಾಗಿದೆ.

ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕವೇ ಈ ವಿಚಾರದಲ್ಲಿ ಮೊದಲ ಸ್ವಾನದಲ್ಲಿ ನಿಲ್ಲಲಿದೆ. ಪರಿಕಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಹಾಸ್ತೆಲ್ ವ್ಯವಸ್ಥೆ ವಿದ್ಯಾರ್ಥಿ ವೇಶನ ವಿತರಣೆ ಹಾಗೂ ಸಮುದಾಯ ಭವನ ನಿರ್ಮಾಣದಲ್ಲೂ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಚ್ ಯೋಜನೆ, ಉಜ್ಜಲ ಯೋಜನೆಯಲ್ಲಿ ಪರಿಕಿಷ್ಣರಿಗೆ ಅವಕಾಶಗಳು ಸಿಕ್ಕಿರುವುದು ವಾಗಿದೆ. ತೃಷ್ಠಿಕರ ಪೂಲೀಸ್ ಅಧಿಕಾರಿಗಳೊಂದಿಗೆ ಜತೆ ಸಭೆ ನಡೆಸಿದ್ದು, ಪರಿಕಿಷ್ಟರ ಮೇಲಿನ ಕೊಲೆ ಮತ್ತು ಆತ್ರಾಚಾರ ಪ್ರಕರಣದ ಅಂಕಿ ಆಂಶ ಪರಿಶೀಲಿಸ ಲಾಯಿತು. ದೇಶದ ಅಂಕಿ ಅಂಶಕ್ಕೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ ಎಂದರು.

11 ಅರ್ಜಿದಾರರ ಪೈಕಿ 88 ಜನರಿಗಷ್ಟೇ ಸಾಲ(; ಕೇಂದ್ರ ಸರ್ಕಾರದ ಯೋಜನೆಗಳಾದ ಮುದ್ರಾ ಲೋನ್, ಸಾರ್ಟ್ ಅಪ್ ಸಾಲ ವಿಚಾರದಲ್ಲಿ ಪರಿಕಿಷ್ಪರಿಗೆ ಸೌಲಭ್ಯ ನಿರೀಕ್ಷಿತ ಮಟ್ಟದಲ್ಲಿ

ಅರ್ಚಕರಹಳ್ಳಿ ಸಮೀಪವಿರುವ 52ಎಕರೆ ಜಾಗ ವೀಕ್ಷಣೆ ಏ.17ಕ್ಕೆ ನಿಖಿಲ್-ರೇವತಿ ವಿವಾಹ

ಚನ್ನರಾಯಪಟ್ಟಣದ ನಿರ್ದೇ ಅಧಿಕ ಸಿವಿಲ್

ನ್ನಾಯಗಾಧೀಕರು ಮತ್ತು ಜೊಎಎಎಫ್ ಸಿರವರ

much to cot (C

Mar # #010,79/2020

ಅರ್ಜಿದಾರರು: ಅಕ್ಷ್ಮಮ್ಮ ಕೋಂ ಲೇಚ್ ರಂಗಪ್ಪ

ಸು.5%ರರ್ಷ ಹೊಸೆಹಳಿಕುರ ಗ್ರಾಮ, ಚರಾ

ರಂಗಕ್ಷ ಏನ್ ಮುದ್ದೇಗೌಡ ತಾ.16,8,7008ರಂದು

ಆರ್ಜಿರಾರರ ಮನೆಯಲ್ಲಿ ಮರಣ ಹೊಂದಿರು

ಮರಣ ಪ್ರಮಾಣ ಪಕ್ಷ ಪಡೆಯುವ ಸಂಬಂಧ

ಶಾ:28/2/2020ರಂದು ನೀವಾಗಲೀ ನಿಮ್ಮ ಪರ

ಪರ್ಕಿಲರಾಗಲೀ ಪಾಜರಾಗಿ ತಪಿದ್ದಲ್ಲಿ ಪ್ರಕರಣನಾ

ನ್ಯಾಯಾಲಯದ ಅದೇಶದ ಮೇರೆಗೆ

IRs in locs, except as otherwise stated

188

188

332

0.03

0.03

510

(Rs in lacs, except as otherwise stated

2.521

29,941

436

436

274

586

2.521

17.022

1.09

1.06

1,027

719

770

ವಿಕಪಕ್ಷೀಯವಾಗಿ ಶೀರ್ಮಾನಿಸಲಾಗು

estrance at played.

(159)

(2.316)

(2.394)

(2,218)

2.521

(9.50)

Nine Months Ended December 31, 2019

(2,330)

(2,362)

ಎದುರುದಾರರು: ತಪ್ಪರಕ್ಕರ್

ರಾಮನಗರ: ಪುತ್ರ ನಿಖಿಲ್ ಮತ್ತು ರೇವತಿ ಮದುವೆ ಕಾರ್ಯ ನೆರವೇರಿಸಲು ನಿಗದಿ ಪಡಿಸಿರುವ ರಾಮನಗರ-ಚಿನ್ನಪಟ್ಟಣ ನಡುವಿನ ಅರ್ಚಕರಹಳ್ಳಿ ಸಮೀಪದ ಜಾಗವನ್ನು ಮಾಜಿ

ಬೀಗರ ಜತೆ ಮದುವೆ ಸ್ಥಳ ವೀಕ್ಷಿಸಿದ ಎಚ್ಡಕ

ಚಪ್ರರಾಯಪಟ್ಟಣದ (ನೇ ಹೆಚ್ಚಾದರಿ ಜೆ.ಎಂ.

\$450F No.0,509/2020

ಅರ್ಜಿದಾರರು: **ಅಗ್ಗಯ್ಯ** ಪಿನ್ ಲೇಟ್ ಕಾಳಯ 6.5%ವರ್ಷ ತಂಕನಡಳ್ಳಿ ಗ್ರಾಮ, ಚ.ರಾ.ಪಲ್ಲಂ

ಅರ್ಜಿಯಲ್ಲಿ

ಕಂಗಿಯಾದ **ಅಥಮ್ಮ** ಕೋಂ ಲೇಚ್. ನಾಗರಾಜ ಜ:14/7/2007ರಂದು ರೊಚ್ಚಕರಡೇವು ಗ್ರಾಮ:

ಜನೆಯಲ್ಲಿ ಮರಣ ಹೊಂದಿದ್ದು ಮರಣ ಪ್ರವಾಗ

es adoms konod as:25/2/2020doct

ಸವಾಗಲೀ ನಿಮ ಪರ ಪರೀಲರಾಗಲಿ

тыта воду десно, сегуюст

ತ್ಯಯಾಲಯದ ಮೊದರು ಮತ್ತು ನನ್ನ

ಶ್ಯಾಮಾಲಂತದ ಆರೇಶದ ಮೇರೆಗೆ ತಿರಕ್ತೆಗಾರರು

(CIN:L30007KA1991PLC039702)

Fax: +91 (80) 4112 5813 www.mindteck.com

kaartronigd.

STATEMENT OF UNAUDITED CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2019 [See Regulation 47(1) (b) of the SEBI (LODR) Regulations, 2015]

(115)

(2,272)

(2,274)

(2,183)

2.521

(9.02)

2,250

(37)

(2,362)

(2,351)

(2,354)

Quarter Ended December 31, 2019

Information regarding Unaudited Standalone Financial Results for the quarter and nine months ended December 31, 2019

Quarter Ended September 30, 2019

(127)

(127)

(155)

(57)

2.521

(0.61)

(0.61)

(102)

(109)

Quarter Ended September 30, 2019

dictional research.

80:14/2/2020com

Mindteck (India) Limited

A.M.R Tech Park, Block I, 3" Floor, # 664, 23/24, Hosur Main Road

Consolidated

Quarter Ended Nine Months Ended December 31, 2018 December 31, 2019

(120)

(120)

(120)

(341)

2.521

(0.47)

(0.47)

Quarter Ended December 31, 2018

Standalone

34

ಸಿಎಂ ಕುಮಾರ ಸ್ವಾಮಿ ಬೀಗರಾದ ಮಂಜುನಾಥ್ ಆವರೊಂದಿಗೆ ಬುಧವಾರ ವೀಕ್ಷಿಸಿದರು. ಕಾರ್ಯನಿಮಿತ್ತ ಮೈಸೂರಿಗೆ

ಒಂದೇ ಕಾರಿನಲ್ಲಿ ತೆರಳುತ್ತಿದ್ದ ಕುಮಾರಸ್ವಾಮಿ ಮತ್ತು ಮಂಜುನಾಥ್ ಅವು ಮಧ್ಯಾಹ್ವದ ವೇಳೆಗೆ ಅರ್ಚಕರಹಳ ಸಮೀಪ ಜಾನಪದ ಲೋಕದ ಪಕ್ಕದಲ್ಲಿರುವ ವಿಶಾಲವನ್ನು ಪರಿಶೀಲನೆ ಮಾಡಿದರು. ಈ ಸ್ಥಳವನ್ನು ಕುಮಾರಸ್ವಾಮಿ ಕುಟುಂಬದವರು ಮೊದಲೇ ಒಪ್ಪಿಕೊಂಡಿದ್ದರು. ಬೇಗರಿಗೆ ಸ್ಥಳ ತೋರಿಸಬೇಕೆಂಬ ಉದ್ದೇಹದಿಂದ ಎರಡನೇ ಬಾರಿಗೆ ಕುಮಾರಸ್ವಾಮಿ ಭೇಟಿ ನೀಡಿದರು.

ಇಸ್ತೆರೆಡು ದಿನದಲ್ಲಿ ಜ್ಯೋಕಿಷಿಗಳ ಆಗಮನ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮದುವೆಗೆ ನೋಡಿರುವ ಜಾಗದಲ್ಲಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆ ಹಾಗೂ ಉಳಿಕೆ ಭೂಮಿ ಇತರರ ಒಡೆರನದಲ್ಲಿದೆ. ಅವರೊಂದಿಗಿ ಮಾತುಕತೆ ನಡೆಸಲಾಗಿದೆ. ಒಂದಷ್ಟು ಜಾಗ ಸರಕಾರಕ್ಕೆ ಸೇರಿರುವ ಹಿನ್ನೆ ಲೆಯಲ್ಲಿ ಸರ್ಕಾರದಿಂದಲೂ ಅನುಮತಿ ಪಡೆಯಲಾಗುವುದು ಎಂದರು.ಭೂಜನ ವ್ಯವಸ್ಥೆ

> ವಾಹನಗಳ ನಿಲುಗಡೆಗಾಗಿಯೇ ಪ್ರಶೈಣಿ ಸ್ಥಳಗಳ ವ್ಯವಸ್ಥೆ ಮೂಡಲಾಗುವುದು. ಸಂಪ್ರಾದಾಯಕವಾಗಿಯೇ ವಿವಾಹ ನಡೆಯಲಿದೆ. ನನ್ನ ಆತ್ತೀಯರಾದ ಜಿಲ್ಲೆಯ ಜನರು ಮದುವೆಗೆ ಸಾಕ್ಷಿ ಯಾಗಲಿದ್ದಾರೆ. ನಮ್ಮ ಬೀಗ ರಾದ ಮಂಜುವಾರ್ ಸಹ ಈ ಸ್ಥಳ ಸೂಕ್ರವಾಗಿದೆ ಎಂದಿ ದ್ದಾರೆ. ಹೀಗಾಗಿ, ಮದು ಯಾವುದೇ ತೊಂದರೆ ಇಲ್ಲದೆ ನೆರವೇರ ಲಿದೆಎಂದುಕುಮಾರಸ್ವಾಮಿ

ತಾಲೂಕ ಪಂಚಾಯತ ಕಾರ್ಯಾಲಯ ಯಲ್ಲಾಮರ (ಉ.ಕ)

OFFICE OF THE TALUK PANCHAYAT YALLAPUR (U.K)

decire f roaf: 08419-261130

E MAIL: eotp_ylp@rediffmail.com ದಿನಾಂಕ 14-02-2020

ನಂ.ತಾಪಂಯ/ವಿಕಲಚೇತನ, ವಾ.ಟಿಂ/2019-20 ಅಲ್ಲಾವಧಿ ಟೆಂಡರ್ ಪ್ರಕಟಣೆ

ವಿಷಯ: 2019-20 ನೇ ಸಾಲಿನ ಸಂಯುಕ್ತ ಅನುದಾನ ಯೋಜನೆಯಡಿ ಶೇ. 5 ರಂತೆ ವಿಕಲಚೇತನರಿಗೆ ಅಗತ್ಯವಿರುವ ವಾಹನಗಳನ್ನು (ಹೊಂಡಾ ಆಕ್ಷಿವಾ) ಸರಬರಾಜು ಮಾಡಲು ಅಲ್ಪಾವಧಿ ಇ-ಪ್ರೋಕ್ಕೂರಮೆಂಟ್ ಟೆಂಡರ್ ಪ್ರಕಟಣೆ. ಯಲ್ಲಾಮರ ತಾಲೂಕಾ ಪಂಚಾಯತದ 2019-20ನೇ ಆಲಿನ ಸಂಯುಕ್ತ ಅನುದಾನ ಯೋಜನೆಯಡಿ ಕ್ರಿಯಾ

ಯೋಜನೆಯನ್ನು ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಕಾರವಾರ ರವರಿಂದ ಅನುಮೋದನೆ ಪಡೆದಂತೆ ಯಲ್ಲಾಮರ ತಾಲೂಕಿನ ವಿಕಲಚೇತನರಿಗೆ ಆಗತ್ಯವಿರುವ ವಾಹನಗಳನ್ನು(ಹೋಂಡಾ ಆಕ್ಷಿವಾ) ಪೂರೈಸಲು ಅಧಿಕೃತ ತಯಾರಕರು, ಮಾರಾಟಗಾರರಿಂದ ಅಲ್ಲಾವದಿ ಇ–ಪ್ರೋಕ್ಯೂರಮೆಂಟ್ ಟೆಂಡರ್ ಆಹ್ರಾನಿಸಲಾಗಿದೆ.

ಮೂಲಕ ಅರ್ಜಿ ಸಲ್ಲಿಸಲು ಯ ದಿನಾಂಕ / ಸಮಯ	ದಿನಾಂಕ: 14/02/20120 ರಿಂದ 28-02-2019 ರ ಸಾಯಂಕಾಲ 5.00 ಘಂಟೆಯವರೆಗೆ
ž.	789000/
	19725/-
ಬುವ ದಿನಾಂಕ, ಸಮಯ	ದಿನಾಂಕ. 29-02-2020 ಸಮಯ 5.00 ಗಂಟೆಗೆ
ದಿನಾಂಕ, ಸಮಯ	ದಿನಾಂಕ. 02-03-2020 ಸಮಯ 5,00 ಗಂಟೆಗೆ
	ನೆಯ ದಿನಾಂಕ / ಸಮಯ ಪತ್ತ ಯುವ ದಿನಾಂಕ, ಸಮಯ ಯುವ ದಿನಾಂಕ, ಸಮಯ

(https://www.eproc.karnataka.gov.in) ಮಾತ್ರ ಪಡೆಯಬಹುದಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಈ ಕಛೇ– ರಿಯ ಜೋ. ಸಂಖ್ಯೆ: 08419-261130 ಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿರುತ ಸಹಿ/- ಇದೆ/-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕ ಪಂಚಾಯತ ಯಲ್ಲಾಮರ(ಉ.ಕ)

991685548 9845438807/

ಘನ ಪ್ರಧಾನ ಚಲ್ಲಾ ಮತ್ತು ನತ್ತ ಪ್ರಾಮಾಧೀಕರ

A.WOOP GOT A. NO.84/1919.

edirmotel : 8,0004, being date stokesset

\$3.50 pt. eluselysis at \$2

edrato e direja massoni

Loci Dafate coonexecto udosta a ಮೂಲಕ ವಿಶ್ ನನ್ನ ಸೂಚಿಸಿರುವ ಪುಟ್ಟ ಅರ್ವದಾರಾಂ

franciaco naultanidado, mais bimos : 35.16.3616 ರಂದು ಮೃತಪಟ್ಟಿದು, ಇವರ ಮರಣ ನಂತರ ಅರ್ಜಿದಾರರು ಸವರ ಎಲ್ ಅನುಸಾರ ವಿಲ್ಇರಿ

ಸೂಚಿಸಿದಾದ ಸ್ಪಪ್ತ ತಮಾರ್ನೆ ಸೇರಾಬೇಕೆಂದು ಹೇಳ ವಿಲ್ಯು

ಪ್ರೊಬೇಚ್ ಚರ್ಮ ಘನ ಸ್ಕಾಮಾಲವಾದ ಮುಂದೆ ಈ

ದೇಲ್ಯಂತ ಅರ್ಜಿಯನ್ನು ಸಲ್ಪಿಯನ್ನಾರೆ. ಪ್ರುತ ಗುಗಮ

овы идальна англи выен вихного

ಪ್ರತ್ಯಿಸುವರರಾರ್ವರೂ ಇವ್ನಲ್ಲಿ ಅಚಿತರರ

Demos : 27.82.1828 Comp Scenich water

ರರ್ಜಿಲರ ಮೂಲಕ ನ್ಯಾಯಾಲಯದ ಮುಂದೆ ರೇಗ್ರೆ

11.00 ಗಂಟೆ ಸಮಯಕ್ಕೆ ಪಾಲವಾಗಿ ತಮ್ಮ ತಳರಾದ

ಸಲ್ಲಿರುವುದು. ಇಲ್ಲದಾದ ಪಕ್ಷದಲ್ಲಿ ಕಾಮೂರು ಅಡಿಯಲ್ಲಿ

संस्कृत मुद्दूत द्वारत

ಕೊರ್ದೆಯಲ್ಲಿ ಹೊಗ್ಗಳ, ಪ್ರರಥಕ್ಕೆ ಗ್ರಾಮದ

Det (2000) 88-1 po (4/8123.E.d

storich sequetic spoore : moro miq

ಪತ್ರಿದಾಕ್ಕೆ : ಕಾರತ್ಯರಪ್ರಕವರ ಜಮೀನ್ರ, ಉತ್ತರಕ್ಕೆ

ONATO SECURDO, DIÈTRÈ : CATRIFECT SECURD

reduced money

ced estroiov mossing 8,4004. Await Ents (). HELIGHE CHIC DIRECTS . 10. 2016

ort: c. rickeste solo druf nortes

oto 45 dier, diet beufrich m, co., Kenthrosty sterut, robued

ಕಾಲ್ಯೂಕು, ಚಿಕ್ಕಬಳ್ಳಾವುರ ಬೆಲ್ಲೆ,

ಗೋಕಾಕ್ ಟೆಕ್ಸ್ಟೈಲ್ಸ್ ಲಿಮಿಟೆಡ್ Б gokak

र्वकान्यानं संक्षेत्रः की, उर्तर प्राच्छा, १३वर केटाव्यू, व्यवकारण व्यवस्थानं, व्यवस्थानं व्यवस्था ರಾಜರಾಜೀವು ಮನ್ನ ಬೆಂಗಳುವು-ನೂರಣ, ಜಿಲಿಫೋರ್ ಸಂ.: ಅತೆ 21744877/78 ವರ್ಷಸ್ವರ್ :www.gokakmills.com ಇಮೇರ್:secretarisi@gokaktextiles 31ನೇ ಡಿಸೆಂಬರ್ 2019ಕ್ಕೆ ಅಂತ್ಯಗೊಂಡ ಶೈಮಾಸಿಕ ಮತ್ತು ಒಂಬತ್ತು ತಿಂಗಳ

ಕ್ರೋಧೀಕರಿಸಿದ ಅಪರಿಶೋಧಿತ ಅರ್ಧಿಕ ಫಲಿತಾಂಶ ಕ್ರೊಫೀಕರಿಸಿದ (ಲಕ್ಷ ಮಾಗಳಲ್ಲಿ)

2,dddwb	ತೈಮಾರಾಂತ್ಯಕ್ಕೆ	Loudy Soriesos(f	ತೈಮಾಸಾಂತ್ಯಕ್ಕೆ
adding.	31.12.2019	31.12.2019	31.12.2018
	(estáviça)	(estidacte)	(establish)
ವಿರ್ವಹಣೆಗಳಿಂದ ಒಬ್ಬ ಅದಾಯ	2,128	8,180	3,996
ಅವಧಿಗಾಗಿ ನಿಷ್ಠಳ ಲಾಭ](ನಪ್ಪ) (ಕರಿಗೆ ಮನ್ನ, ಎನಾಯಕಿಯ ಮಕ್ಕು /ಅಥವಾ ವಿಶೇಷ ಐಟಂಗಳು)	(1,404)	(3,615)	(1,055)
ತೆಂಗ್ ಮುನ್ನ ಅವಧಿಗಾಗಿ ವಿದ್ಯಳ ಉಭ/(ನಪ್ಪು (ವಿನಾಯತಿ ಮಾಡದ ಮತ್ತು / ಅಥವಾ ವಿಶೇಷ ಪಟಂಗಳ ನಂತರ)	(1,404)	(3,615)	(1,055)
ಕೆರಿಗೆ ನಂತರ ಅವಧಿಗಾಗಿ ನಿವ್ದಳ ಲಾಭ/(ನಪ್ಪ) (ವಿನಾಯಕಿಯ ಮತ್ತು /ಅಥವಾ ವಿಶೇಷ ಐಟಂಗಳ ನಂತರ)	(1,404)	(3,615)	(1,055)
ಆವರ್ಧಿಗಾಗಿ ಒಬ್ಬ ಪ್ರಾಪ್ತವಾದ ಆದಾಯ/ (ಆವರ್ಧಿಗಾಗಿ ಅವಕವಾದ ವಾಧ/(ಜಿವ್ನ) (ತೆಂಗೆ ನಂತರ) ಮತ್ತು ಇತರ ಪ್ರಾಪ್ತವಾದ ಅದಾಯ (ತೆಂಗೆ ನಂತರ)	(1,404)	(3,615)	(1,055)
ಪಾವತಿಯಾದ ಇಟ್ಟು ಶೇರು ಬಂಡವಾಳ	650	650	650
ರೇಚ್ ಮತ್ತು ಡೈಲೂಟಿಡ್			A 1999
ಶಲಾ ಶೇರು ಗಳಕೆ (ಶಲಾ ರೂ. 16/-)	(19.96)	(52.47)	(15.12)

1)31ರೇ ಡಿಸೆಂಬರ್ 2019ಕ್ಕೆ ಅಂಶ್ರಗೊಂಡ ಶೈಮಾಸಿಕ ಮತ್ತು ಒಂಬತ್ತು ತಿಂಗಳ ಕ್ರೋಡ್ರೀಕರಿಸಿದ ಮೇಲಿದ ಹಣಕಾಸು ಫಲಿಕಾಂಶದ ಎದರವಾದ ಫ್ರಾಮ್ನಾಗಲ್ ಸೆಐ (ಲೈಸ್ಟರ್ಗ್, ಹೋಕ್ಸೆ ಹೊರಗೆಡಹುವ ಅಗತ್ಯ) ರೆಗ್ಯುಲೇಶರ್ 2015ರ ನಿಯಮ 33 ಅಡಿ ಜಎಸ್ಇ, ಲಿಮಟೆಡ್ಗ್ ಸಲ್ಲಿಸಲಾಗಿದೆ. ಕಂಪೆನಿ ಕಾಯ್ಕೆ 2013ರ ಸೆಕ್ಟರ್ 133 ಅಡಿ ಅದೇಶಿಸಿದ ಹಣಕಾಸು ಫರಿತಾಂಶವಿದು ಭಾರತೀಯ ಆಕೌಂಟಂಗ್ ಸ್ಪಾಂಡರ್ಡ್ (ಇಂಡ್ ಎಎಸ್)ಗನುಸಾರ ಇದೆ. ಸ್ವತಂತ್ರವಾದ ಬೇಸಿಸ್ ನಲ್ಲಿ ವಹಿದಾಟು, ತೆರಿಗೆಯ ಮೊದಲು ಲಾಭ, ತೆರಿಗೆಯ ನಂತರ ಲಾಭ,

Louis Johnsof gamest \$compt. ವಿಪರಗಳು 31.12.2019 31.12.2019 31.12.2018 (watcherps) (septidence) (watoburqui) SP SSE 3,890 ತೆರಿಗೆಯ ಮೊದಲು ರಾಭ (1.054)(1.207)(3,434)

ක්රන්තර නියමිට පහස් (1.054)(1,207)(2.228) 2) 31ನೇ ಡಿಸೆಂಬರ್ 2019ಕ್ಕೆ ಅಂತ್ರಗೊಂಡ ತ್ರೆಮಾಸಿಕ ಹಾಗೂ ಒಂಬತ್ತು ಕಿಂಗಳ ಸಹಂತ್ರವಾದ ಮತ್ತು ಕ್ರೋಧೀಕರಿಸಿದ ಪಣಕಾಸು ಫಲಿಕಾಂಕದ ಪೂರ್ಣ ಫುರ್ಮ್ಫೋಡ್ ಬಎಸ್ಐ ವರ್ಷಸ್ಥಿಟ್ www.bseindia.com ಮತ್ತು ಕೆಂಪನಿ ವರ್ಷಸ್ಥೆಟ್ www.gokakmills.com/dcus.csd

ಆಗತ್ಯವಿರುವಲ್ಲಿ ತುಂಡೆ ಮಾಡುವುದಕ್ಕೆ ತಾಕೆ ಏಳುವ ಸಲುವಾಗಿ ಅಂತ-ಅಂತಗಳನ್ನು ಪುನರ್ವರ್ಗಿಕರಿಸಿ, ಪುನ Noothersteenst.

ಗೋಕಾಕ್ ಟೆಕ್ ಟೈಲ್ಡ್ 6ವಿಂಟೆಡ್ ನ ಪರವಾಗಿ (ರಮೇಶ್ ಆರ್ ಪಾಟೀರ್) : ಮುಂಚ್ನೆ Lines, attack worker Authorists ದಿನಾಂಕ : ಫೆಬ್ರವರಿ 14, 2020

Other Comprehensive Income (after tax))

The financial results have been prepared in accordance with the recognition and measurement principles laid down in Indian Accounting Standards ("Ind AS")
prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations

approach and has taken cumulative adjustment to retained earnings, on the date of initial application. 5. The full format of the quarterly financial results are available on the Stock Exchange websites (www.bseindia.com) and (www.nseindia.com) and also on

Company's website (www.mindteck.com) For and on behalf of the Board of Directors

Sd/-Sanjeev Kathpalia **CEO** and Managing Director ಕರ್ನಾಟಕ ಸರ್ಕಾರ

ಜಿಲ್ಲಾ ಪಂಚಾಯಿತಿ

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿಕ್ಕಮಗಳೂರು

ದೂರವಾಣಿ ಸಂಖ್ಯೆ : 08262-220936

ಅಲ್ಲಾವಧಿ ಟೆಂಡರ್ ಪ್ರಕಟಣೆ ಸಂಖ್ಯೆ : 10/ಸಅ1/2019-20

ಫ್ಯಾಕ್ ಪಂ: 08262-221936 e-mail:zpedckm@rediffmail.com District: 07/02/2020

ಅಲಾವಧಿ ಟೆಂಡರ್ ಪ್ರಕಟಣೆ

ಕಾರ್ಯಪಾಲಕ ಇಂಜಿನಿಯರ್ ಪಂಜಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿಕ್ಕಮಗಳೂರುರವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇ-ಫ್ರೊಕ್ನೂರ್-ಮೆಂಟ್ ಮೂಲಕ ಅಲ್ಲಾವಧಿ ಟೆಂಡರ್ ಆಹ್ವಾನಿಸಲಾಗಿದೆ. ಕಾಮಗಾರಿಯ ಗರಿಷ್ಟ ಅಂದಾಜು ಮೊತ್ತ ರೂ. 43.00 ಲಕ್ಷಗಳು ಮತ್ತು ಕನಿಷ್ಟ ಅಂದಾಜು ಮೊತ್ತ ರೂ.೫.೧೦ ಲಕ್ಷಗಳು ವಹಿಸಿಕೊಳ್ಳುವ ಅಥವಾ ನಿರ್ವಹಿಸಿರುವ ಸಾಮರ್ಥ್ಯದ ಬಗ್ಗೆ Standard Tender Document KW-1 & 2ರಂತೆ ವಿವರಗಳನ್ನು ಲಗತ್ತಿಸತಕ್ಕದ್ದು, ಸದರಿ ಕಾಮಗಾರಿಗಳಿಗೆ ಇ-ಪ್ರೊಕ್ಯೂ ರ್ಮೆಂಟ್ ಮೂಲಕ ಡೌನ್ಲ್ ಮಾಡಿದ ಡಾಕ್ಕೂ ಮೆಂಟ್ ಗಳನ್ನು ದಿನಾಂಕ:10/02/2020ರಿಂದ ದಿನಾಂಕ:24/02/2020ರವರೆಗೆ ಸಂಜೆ 5.00 ಗಂಟೆಯೊಳಗೆ ಭರ್ತಿ ಮಾಡಿ ಅಪ್ ಲೋಡ್ ಮಾಡುವುದು. ತಾಂತ್ರಿಕ ಬಡ್ಡನ್ನು ದಿನಾಂಕ: 26/02/2020ರಂದು ಸಂಜೆ 5.00ಕ್ಕೆ ತೆರೆಯಲಾಗುವುದು ಈ ದಿನಾಂಕದಂದು ಆಕ್ಕುಕ ರಜಾ ದಿನಗಳು ಒಂದಲ್ಲಿ ಮರು ದಿನವನ್ನು ಪರಿಗಣಿಸಲಾಗುವುದು ಪ್ರಕಟಣೆಯನ್ನು www.eproc.karnataka.gov.in ನಲ್ಲಿ ಓದಿಕೊಳ್ಳುವುದು ಹೆಚ್ಚಿನ ವಿವರಗಳಿಗೆ ಕಛೇರಿ ವೇಳೆಯಲ್ಲಿ ವಿಷಯ ನಿರ್ವಾಹಕರನ್ನು ಸಂಪರ್ಕಿಸಿ ತಿಳಿಯಬಹುದಾಗಿದೆ.

ಸಹಿ/- ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿಕ್ಕಮಗಳೂರು

and Disclosure Requirements) Regulations, 2015, as amended. The above Standalone and Consolidated results were reviewed and approved by the Board of Directors at its meeting held on February 14, 2020.

3. The above is an extract of the detailed format of Quarterly Financial results filed with the BSE Limited and National Stock Exchange of India Limited under Regulation 33 of the SEBI (Listing Obligations and Disclosure Requirements) Regulations, 2015.

4. Effective April 01, 2019, the Company has adopted Ind AS 116 "Leases", applied to all lease contracts existing on April 01, 2019 using modified retrospective

Place: Bengaluru Date: February 14, 2020 16 (2,360)358

2.207 2,360 6,868 7,306 10,763 (102)34 (5)510 1.027

Nine Months Ended December 31, 2018

m, scaosad क्ष्म केर्नर Chief Administrative Officer, District Sessions Court Chickballapur ಟಿಗಳಾರರ ಪರ ಪರ್ಕೀಯ: Detace : 14.91.2019, mg/: LingLive,mgc

na arrivoxoxoxox

service ed,